

ಬೂಮ್ರಾ

ಬೆನ್ನುನೋವಿನ ಮೆರುಕಳಿಗೆ



ಚಾಂಪಿಯನ್, ಟ್ರೋಫಿ ಕ್ರಿಕೆಟ್‌ನಲ್ಲಿ ಜಸ್ಟ್ ಬೂಮ್ರಾ ಆಡುತ್ತಿಲ್ಲ. ಅವರ ಬೆನ್ನಿಗೆ ಅಂಟಿಕೊಂಡಿರುವ ನೋವು ಇನ್ನೂ ಕೆಳಗೆ ಇಳಿದಿಲ್ಲ. ಹಳೆಯ ಲಯದಲ್ಲಿ ಅವರು ಬೌಲಿಂಗ್ ಮಾಡಲು ಇನ್ನೂ ಕೆಲವು ವಾರಗಳು ಬೇಕು. ಫೆಬ್ರವರಿ ಮೊದಲ ವಾರದ ನಂತರ ಬೆಂಗಳೂರಿನಲ್ಲಿ ಮಾಡಿದ ಸ್ಕ್ವಾನ್ ವರದಿ ಪ್ರಕಾರ ಅವರಿಗೆ ಗಂಭೀರ ಸಮಸ್ಯೆ ಇಲ್ಲವಾದರೂ ತಕ್ಷಣಕ್ಕೆ ಬೌಲಿಂಗ್ ಮಾಡುವುದು ಸುಲಭವಲ್ಲ. ಬೂಮ್ರಾ ಈ ಸ್ಥಿತಿಗೆ ಸದ್ಯದಲ್ಲಿ ಚಾಲ್ತಿಯಲ್ಲಿರುವ ವಿಶ್ವೇಷಣೆ - ಅತೀವ ವರ್ಕ್ ಲೋಡ್.

ಹಾಗೆ ನೋಡಿದರೆ, ಕ್ರಿಕೆಟ್‌ನಲ್ಲಿ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಎನ್ನುವ ಪದಪುಂಜಗಳನ್ನು ಕೊಟ್ಟವರೇ ಆಸ್ಟ್ರೇಲಿಯನ್ನರು. ಅದೇ ಆಸ್ಟ್ರೇಲಿಯಾ ನೆಲದಲ್ಲಿ ಬೂಮ್ರಾ ಬೆನ್ನಿನ ಮೇಲೆ ನೋವು ಕೂರಿಸಿಕೊಂಡು ಬಂದರು. ನಿಜಕ್ಕೂ ಬೂಮ್ರಾ ಉಳಿದ ಯಾವ ವೇಗದ ಬೌಲರ್ ಕೂಡ ಮಾಡದಷ್ಟು ಓವರ್‌ಗಳನ್ನು ಬೌಲ್ ಮಾಡಿದ್ದರೂ ಎಂದರೆ ಸಿಗುವ ಉತ್ತರ - ಇಲ್ಲ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಓರ್ನಿಯ ಒಟ್ಟು ಒಂಬತ್ತು ಇನಿಂಗ್ಸ್‌ಗಳಲ್ಲಿ ಬೂಮ್ರಾ 151.2 ಓವರ್‌ಗಳನ್ನು ಬೌಲ್ ಮಾಡಿದರು. 2018-19ರಲ್ಲಿ ನಡೆದಿದ್ದ ಅದೇ ಸರಣಿಯಲ್ಲಿ ಅವರು 157.1 ಓವರ್ ಬೌಲಿಂಗ್ ಮಾಡಿದ್ದರು. ಈ ಸಲ ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ್ದು ಮೊಹಮ್ಮದ್ ಸಿರಾಜ್. 157.1 ಓವರ್ ಅವರು ಬೌಲ್ ಮಾಡಿದರಾದರೂ ಅವರಿಗೆ ಬೆನ್ನು ನೋವು ಬರಲಿಲ್ಲ.

ಸುಮಾರು ಅಷ್ಟೇ ಓವರ್‌ಗಳನ್ನು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬೌಲ್ ಮಾಡಿದರು. ಮಿಚೆಲ್ ಸ್ಟಾರ್ಕ್ ಕೂಡ ಬೂಮ್ರಾ ಅವರಿಗಿಂತ ಅಧಿಕ ಎಸೆತಗಳನ್ನು ಹಾಕಿದ್ದರು. ಅವರಾರಿಗೂ ನೋವು, ಗಾಯ ಆಗಲಿಲ್ಲ. ಕಳೆದ ದಶಕದ ಎರಡು ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಗಳಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್

ಬೂಮ್ರಾ ಭಾರತ ಕ್ರಿಕೆಟ್ ತಂಡದ ಅಪರೂಪದ ಅಸ್ತ. ಬಳಕೆ ವ್ಯಾಪಕವಾಗಿದ್ದೇ ಈಗ ತಂಡಕ್ಕೆ ಮುಳುವಾಗಿದೆ. ಪದೇಪದೇ ಈ ಅಸ್ತ ಬತ್ತಳಿಕೆ ಸೇರಿದರೆ ಪ್ರಯೋಜನವಾದರೂ ಏನು? ಸ್ಟೆಸ್ ಮ್ಯಾನೇಜ್‌ಮೆಂಟ್ ಎನ್ನುವ ಸವಾಲಿಗೆ ಭಾರತ ಕ್ರಿಕೆಟ್ ಪಾಳೆಯ ಚವಾಬು ಕೊಡಬೇಕಿದೆ.

■ ವಿಶಾಖ ಎನ್

ಅಶ್ವಿನ್ ಕೂಡ 160ಕ್ಕೂ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಉದಾಹರಣೆ ಇದೆ.

ಕಳೆದ ಸರಣಿಯಲ್ಲಿ ಬೂಮ್ರಾ ಸರಾಸರಿ ಇನಿಂಗ್ಸ್ ಒಂದರಲ್ಲಿ ಹದಿನೇಳು ಓವರ್ ಬೌಲ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಇದು ಅಪೇಕ್ಷಣೀಯವೇ ಹೌದು. ಭಾರತದ ಮಾಜಿ ಆಟಗಾರ ಬಲ್ವಿಂದರ್ ಸಿಂಗ್ ಸಂಧು ಅವರ ಪ್ರಕಾರ ಇಷ್ಟು ಓವರ್‌ಗಳನ್ನು ಪ್ರಮುಖ ಬೌಲರ್ ಮಾಡಬೇಕಾದುದು ಅನಿವಾರ್ಯ. ಹೀಗಾಗಿ ಇದನ್ನು ಸ್ಟೆಸ್ ಮ್ಯಾನೇಜ್‌ಮೆಂಟ್ ಸರಿಯಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಸಮಸ್ಯೆ ಬೇರೆ ಬಗೆಯದ್ದು. ಬೂಮ್ರಾ ಬೌಲಿಂಗ್ ಶೈಲಿಯಲ್ಲಿಯೇ ನೋವು ತಂದುಕೊಳ್ಳುವ ಬಗೆಯೊಂದು ಇದೆ.

ಒಂದು ಕಾಲದಲ್ಲಿ ಭಾರತದ ಸ್ಪಿನ್ ದಾಳಿಯ ಬಲವಾದ ಅಸ್ತವಾಗಿದ್ದ ಹಫಿಜನ್ ಸಿಂಗ್ ಅವರು 'ಬೂಮ್ರಾ ಅವರನ್ನು ಕಬ್ಬಿನ ರಸವನ್ನೆಲ್ಲ ಹೀರುವಂತೆ ಬಳಸಲಾಯಿತು. ಟ್ರಾವಿಸ್ ಹೆಡ್ ಬಂದರೂ ಅವರೇ ಬೇಕು. ಲಾಬುಶೇನ್ ಆಡಲು ಇಳಿದರೂ ಅವರೇ ಬರಬೇಕು. ಸ್ಕಿತ್ ಅವರನ್ನು ಔಟ್ ಮಾಡಲು ಬೂಮ್ರಾ ಬಹಳ ಮುಖ್ಯ... ಇಂತಹ ಧೋರಣೆ ತಂಡದ ಎಲ್ಲರಲ್ಲೂ ಇತ್ತು. ಇದು ಒತ್ತಡ ಅಲ್ಲದೆ ಇನ್ನೇನು' ಎನ್ನುವುದು ಅವರ ಅರ್ಥಪೂರ್ಣ ಪ್ರಶ್ನೆ.

ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮಿನ್ಸ್ ಅವರಿಗೆ ಸ್ಕಾರ್ಪ್, ಬೊಲ್ಯಾಂಡ್, ಹ್ಯಾಜಲ್‌ವುಡ್ ರೀತಿಯ ವೇಗಿಗಳ ಬೆಂಬಲ ಇದೆ. ಭಾರತದಲ್ಲಿ ವೇಗಿಗಳ ಗಟ್ಟಿ ಜೊತೆಯಾಟಗಾರರನ್ನು ರೂಪಿಸಲು ಹೇಗಾಟ ಈಗಲೂ ಮುಂದುವರಿದಿದೆ. ಅದರಲ್ಲೂ ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡಬಲ್ಲ ನಿಶ್ವೀಮರು ಸಿಗುವುದು ಕಷ್ಟ ಎನಿಸುತ್ತಿದೆ. ಭಾರತದ ನೆಲದಲ್ಲಿ ಪ್ರಭಾವಿ ಎನಿಸಿಕೊಳ್ಳುವವರು ವಿದೇಶಿ ನೆಲದಲ್ಲಿ ಸಾಧಾರಣ ಎನಿಸಿಬಿಡುತ್ತಾರೆ.

ಬೂಮ್ರಾ ಬಾರ್ಡರ್ ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು, 32 ವಿಕೆಟ್‌ಗಳನ್ನು ಪಡೆದರು. ಅವರೊಬ್ಬರು ಎದುರಾಳಿ ತಂಡದ ಜಂಘಾಬಲವನ್ನು ಪದೇಪದೇ ಪರೀಕ್ಷಿಸಿದರೂ ಭಾರತವು 1-2ರಿಂದ ಸರಣಿ ಸೋತಿತು. ಬೂಮ್ರಾ ಕಡಿಮೆ ರನ್ ಅಪ್ ಮಾಡಿಯೂ ಬ್ಯಾಟ್ಸ್‌ಮನ್ ಊಹಿಸಲು ಕಷ್ಟ ಎನಿಸುವ ರೀತಿಯಲ್ಲಿ ಸ್ಪಿಂಗ್ ಮಾಡಬಲ್ಲರು. ಈ ಪ್ರಕ್ರಿಯೆಯಲ್ಲಿ ಅವರು ಬೆನ್ನಿನ ಸ್ನಾಯುಗಳಿಗೆ ಒಂದು ಬದಿಯಲ್ಲಿ ಸದಾ ಒತ್ತಡ ಹಾಕುತ್ತಾ ಇರುತ್ತಾರೆ. 2022ರಲ್ಲಿ ಟೆಂಟಿ20 ವಿಶ್ವಕಪ್ ಕ್ರಿಕೆಟ್‌ಗೆ ಮೊದಲು ಕೂಡ ಅವರು ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು. ಕೆಲವು ವಾರಗಳ ನಂತರ ಚೇತರಿಸಿಕೊಂಡು ಆಡಲು ಇಳಿದರಾದರೂ ನೋವು ಮರುಕಳಿಸಿತು. ಸುಮಾರು ಒಂದು ವರ್ಷ ಅವರ ಆಟಕ್ಕೆ ಪೂರ್ಣವಿರಾಮ ಬಿದ್ದಿತ್ತು.

2023ರಿಂದ ಬೂಮ್ರಾ 560ಕ್ಕೂ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದಾರೆ. ಪ್ರಮುಖ ಬ್ಯಾಟ್ಸ್‌ಮನ್ ಬಂದಾಗಲೆಲ್ಲ ಬೇರೆ ಬೌಲರ್‌ಗಳು ಔಟ್ ಮಾಡಲು ವಿಫಲರಾಗುವ, ಆಗ ಅನಿವಾರ್ಯವಾಗಿ ಬೂಮ್ರಾ ಚೆಂಡು ಕೈಗೆ ಎತ್ತಿಕೊಳ್ಳುವ ಪ್ರಸಂಗ ಮರುಕಳಿಸುತ್ತಾ ಇದೆ. ಇದನ್ನು ಮೀರುವ ಸವಾಲು ಭಾರತ ಕ್ರಿಕೆಟ್ ತಂಡದ ಮೇಲೆ ಇದೆ. ಇಲ್ಲವಾದರೆ ಬೂಮ್ರಾ ಅವರಂತಹ ಅಪರೂಪದ ಅಸ್ತ ಪದೇಪದೇ ಬತ್ತಳಿಕೆಯಲ್ಲಿ ಹಾಗೆಯೇ ಉಳಿಯಬೇಕಾದೀತು.

ಪ್ರತಿಕ್ರಿಯೆ: feedback@sudha.co.in